



4016/5072/6032/7032

III Semester 3 Year LL.B./VII Semester 5 Year B.A. LL.B. (Maj.-Min.System)/
B.B.A. LL.B./B.Com. LL.B. Examination, Jan./Feb. 2026 (Odd Sem.)

LAW OF TAXATION

Duration : 3 Hours

Max. Marks : 80

- Instructions :**
1. Answer all five Units.
 2. One essay type question and short note/problems is compulsory from each Unit.
 3. Figures on the right indicate marks.
 4. Answer should be written completely either in English or Kannada.

Unit – I

- Q. No. 1. (a) Discuss the provisions relating to taxing powers under Indian Constitution.

Marks : 10

ಭಾರತದ ಸಂವಿಧಾನದ ಅಡಿಯಲ್ಲಿ ತೆರಿಗೆ ವಿಧಿಸುವಿಕೆಯ ಅಧಿಕಾರಗಳ ಕುರಿತಾದ ಉಪಬಂಧಗಳನ್ನು ಚರ್ಚಿಸಿರಿ.

OR/ಅಥವಾ

- Q. No. 1. (a) Explain the nature and characteristics of tax and distinguish it from fee and cess.

Marks : 10

ತೆರಿಗೆಯ ಸ್ವರೂಪ ಮತ್ತು ಗುಣಲಕ್ಷಣಗಳನ್ನು ವಿವರಿಸಿರಿ ಮತ್ತು ತೆರಿಗೆಯನ್ನು ಶುಲ್ಕ ಮತ್ತು ಸೆಸ್‌ಗಳಿಂದ ವ್ಯತ್ಯಾಸಿಸಿರಿ.

- Q. No. 1. (b) Write a note on Direct and Indirect taxes.

Marks : 6

ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

- Q. No. 1. (b) Write a note on Tax planning.

Marks : 6

ತೆರಿಗೆ ಯೋಜನೆಯ ಬಗ್ಗೆ ಟಿಪ್ಪಣಿ ಬರೆಯಿರಿ.

Unit – II

- Q. No. 2. (a) Define salary and discuss the mode of computation of tax liability of salary income.

Marks : 10

ವೇತನವನ್ನು ವ್ಯಾಖ್ಯಾನಿಸಿರಿ ಮತ್ತು ವೇತನದ ಆದಾಯದ ಮೇಲಿನ ತೆರಿಗೆ ಹೊಣೆಗಾರಿಕೆಯ ಲೆಕ್ಕಾಚಾರದ ವಿಧಾನವನ್ನು ಚರ್ಚಿಸಿರಿ.

OR/ಅಥವಾ

- Q. No. 2. (a) What is an annual value ? State the deductions allowed from annual value.

Marks : 10

ವಾರ್ಷಿಕ ಮೌಲ್ಯ ಎಂದರೇನು ? ವಾರ್ಷಿಕ ಮೌಲ್ಯದಡಿಯಲ್ಲಿನ ಕಡಿತಗಳನ್ನು ತಿಳಿಸಿ.

P.T.O.



Q. No. 2. (b) Write a note on Center-State tax relationships.

Marks : 6

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ತೆರಿಗೆಯ ಸಂಬಂಧಗಳ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 2. (b) Write a note on recovery of income tax.

Marks : 6

ಆದಾಯ ತೆರಿಗೆ ವಸೂಲಿಯ ಮೇಲೆ ಟಿಪ್ಪಣಿ ಬರೆಯಿರಿ.

Unit – III

Q. No. 3. (a) Define C.G.S.T. and S.G.S.T. Explain levy and collection of G.S.T. relating supply.

Marks : 10

ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ.ಯನ್ನು ವ್ಯಾಖ್ಯಾನಿಸಿರಿ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಜಿ.ಎಸ್.ಟಿ.ಯಡಿಯಲ್ಲಿ ತೆರಿಗೆ ವಿಧಿಸುವಿಕೆ ಮತ್ತು ಸಂಗ್ರಹವನ್ನು ವಿವರಿಸಿ.

OR/ಅಥವಾ

Q. No. 3. (a) What are the advantages of registration ? Explain registration procedure under GST.

Marks : 10

ನೋಂದಣಿಯಿಂದಾಗುವ ಲಾಭಗಳೇನು ? ಜಿ.ಎಸ್.ಟಿ. ಅಡಿಯಲ್ಲಿ ನೋಂದಣಿ ಪ್ರಕ್ರಿಯೆ ಬಗ್ಗೆ ವಿವರಿಸಿ.

Q. No. 3. (b) Write a note on impact of GST on GDP of India.

Marks : 6

ಭಾರತದ ಜಿ.ಡಿ.ಪಿ.ಯ ಮೇಲೆ ಜಿ.ಎಸ್.ಟಿ.ಯ ಪ್ರಭಾವದ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 3. (b) Write a note on G.S.T. Council.

Marks : 6

ಜಿ.ಎಸ್.ಟಿ. ಮಂಡಳಿಯ ಬಗ್ಗೆ ಟಿಪ್ಪಣಿ ಬರೆಯಿರಿ.

Unit – IV

Q. No. 4. (a) Explain the law relating to imposition of GST for Union Territory in India.

Marks : 10

ಭಾರತದ ಕೇಂದ್ರಾಡಳಿತ ಪ್ರದೇಶಗಳ ಮೇಲೆ ಜಿ.ಎಸ್.ಟಿ. ವಿಧಿಸುವಿಕೆಗೆ ಸಂಬಂಧಿಸಿದ ಕಾನೂನು ಬಗ್ಗೆ ವಿವರಿಸಿ.

OR/ಅಥವಾ

Q. No. 4. (a) Explain the impact of GST on state revenue and indemnifying the state revenue loss.

Marks : 10

ರಾಜ್ಯದ ಆದಾಯದ ಮೇಲೆ GSTಯ ಪ್ರಭಾವ ಮತ್ತು ರಾಜ್ಯದ ಆದಾಯದ ಹಾನಿಯನ್ನು ಭರಿಸುವುದನ್ನು ವಿವರಿಸಿ.

Q. No. 4. (b) Write a short note on Securities Transaction Tax (STT).

ಭದ್ರತಾ ವ್ಯವಹಾರಗಳ ತೆರಿಗೆ ಕುರಿತು ಲಘು ಟಿಪ್ಪಣಿ ಬರೆಯಿರಿ.

OR/ಅಥವಾ

Marks : 6

Q. No. 4. (b) Write a short note on Integrated GST.

ಸಂಯೋಜಿತ ಜಿ.ಎಸ್.ಟಿ. ಕುರಿತು ಲಘು ಟಿಪ್ಪಣಿ ಬರೆಯಿರಿ.

Unit – V

Q. No. 5. (a) Explain the provisions relating to search of suspected person and seizure under The Customs Act, 1962.

Marks : 10

ಸೀಮಾ ಸುಂಕ ಅಧಿನಿಯಮ, 1962ರಡಿಯಲ್ಲಿ ಸಂಶಯಾಸ್ಪದ ವ್ಯಕ್ತಿಯ ತಪಾಸಣೆ ಮತ್ತು ಮುಟ್ಟುಗೋಲುವಿಗೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

OR/ಅಥವಾ

Q. No. 5. (a) Explain the provisions relating to duty drawback on imports as against exports under The Customs Act, 1962.

Marks : 10

ಸೀಮಾ ಸುಂಕ ಅಧಿನಿಯಮ, 1962ರ ಅಡಿಯಲ್ಲಿ ರಫ್ತು ವಿರುದ್ಧವಾಗಿ ಆಮದು ಮೇಲಿನ ಸುಂಕ ರಿಯಾಯಿತಿ ಮಾಡುವ ಉಪಬಂಧಗಳ ಬಗ್ಗೆ ವಿವರಿಸಿ.

Marks : 6

Q. No. 5. (b) Write a note on baggage.

ಸರಕು ಸರಂಜಾಮುಗಳ ಬಗ್ಗೆ ಟಿಪ್ಪಣಿ ಬರೆಯಿರಿ.

OR/ಅಥವಾ

Marks : 6

Q. No. 5. (b) Write a note on restrictions on export and import.

ರಫ್ತು ಮತ್ತು ಆಮದಿನ ಮೇಲೆ ಇರುವ ನಿರ್ಬಂಧಗಳ ಬಗ್ಗೆ ಟಿಪ್ಪಣಿ ಬರೆಯಿರಿ.